

ವಿಷಯ : ಕನ್ನಡ

ವರ್ಗ : 4

## ಪದ್ಯ - 1

### ಸಾವಿರ ಕಂಬಗಳಾಗೋಣ

- ಆನೇಕಲ್ ಕೃಷ್ಣಮೂರ್ತಿ ಕಾಟೆ

- ❖ ಕವಿ ಪರಿಚಯ : ಶ್ರೀ ಆನೇಕಲ್ ಕೃಷ್ಣಮೂರ್ತಿ ಕಾಟೆ
- ❖ ಹೆಸರು : ಶ್ರೀ ಆನೇಕಲ್ ಕೃಷ್ಣಮೂರ್ತಿ ಕಾಟೆ
- ❖ ಕಾಲ / ಜನನ : 07-08-1946
- ❖ ಜನ್ಮಸ್ಥಳ : ಆನೇಕಲ್
- ❖ ಕೃತಿಗಳು : ಅಪ್ಸರೆ; ಅಪರಂಜಿ; ಸ್ವಾತಂತ್ರ್ಯದ ತೇರು' ಸ್ವಾತಂತ್ರ್ಯ ಸಿಂಧೂರ; ಸಾವಿರ ದಳಗಳು; ಮುಂತಾದವು.
- ಆಕರ ಗ್ರಂಥ : " ಸ್ವಾತಂತ್ರ್ಯ ಸಿಂಧೂರ "

## ಅಭ್ಯಾಸ

ಅ) ಖಾಲಿ ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿರಿ :

( ರಕ್ಷಣೆಗೆ, ಬಲಿಷ್ಠ, ಸಮತೆಯ, ಮಾನವತೆಯನು, ಸಾವಿರ )

1. ಭಾರತ ಮಾತೆಯ ಮಂದಿರಕೆ **ಸಾವಿರ** ಕಂಬಗಳಾಗೋಣ.
2. ಭರತ ಭೂಮಿಯ **ರಕ್ಷಣೆಗೆ** ಕೋಟಿ ಸೈನಿಕರಾಗೋಣ.
3. ಸ್ವಾಭಿಮಾನದ ಸಾರ್ಥಕ ಬದುಕಿನ **ಮಾನವತೆಯನು** ಮೆರೆಯೋಣ.
4. ದ್ವೇಷ ಅಸೂಯೆ ತೊರೆಯೋಣ. **ಬಲಿಷ್ಠ** ಭಾರತ ಕಟ್ಟೋಣ.

ಆ) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ :

ವಿಶ್ವ ಜೀವನವು ನಮ್ಮ ಜೀವನವು

ವಿಶಾಲ ಹೃದಯಗಳಾಗೋಣ.

ಎಲ್ಲ ದೇಶಕು ಎಲ್ಲ ಕಾಲಕು  
ಸಾಧನೆ ಸಫಲತೆ ಹಂಚೋಣ.

**ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :**

1. ನಾವು ಯಾವಾಗ ವಿಶಾಲ ಹೃದಯಿಗಳಾಗುತ್ತೇವೆ?

**ಉತ್ತರ :** ವಿಶ್ವದ ಜೀವನ ನಮ್ಮ ಜೀವನ ಎಂದುಕೊಂಡಾಗ ನಾವು ವಿಶಾಲ ಹೃದಯಿಗಳಾಗುತ್ತೇವೆ.

2. ಎಲ್ಲ ದೇಶಕು, ಎಲ್ಲ ಕಾಲಕು ಏನನ್ನು ಹಂಚಬೇಕು ?

**ಉತ್ತರ :** ಎಲ್ಲ ದೇಶಕು , ಎಲ್ಲ ಕಾಲಕು ಸಾಧನೆ ಸಫಲತೆ ಹಂಚಬೇಕು.

3. ನಾವು ಯಾವ ಬಗೆಯ ರಾಷ್ಟ್ರವನ್ನು ಕಟ್ಟಬೇಕು ?

**ಉತ್ತರ :** ನಾವು ಒಂದೇ ಮನದ ಒಂದೇ ಧ್ವನಿಯ ಬಲಿಷ್ಠ ರಾಷ್ಟ್ರವನ್ನು ಕಟ್ಟಬೇಕು.

4. ವೈವಿಧ್ಯವನ್ನು ಯಾವ ರೀತಿ ಬೆಳೆಸಬೇಕು?

**ಉತ್ತರ :** ವೈವಿಧ್ಯವನ್ನು ಬಗೆಬಗೆ ಬಣ್ಣದ ಹೂದಳದಂತೆ ಬೆಳೆಸಬೇಕು.

5. ನಾವು ಏನನ್ನು ಬೆಳೆಗಬೇಕು?

**ಉತ್ತರ :** ನಾವು ಸಮತೆಯ ದೀಪ ಬೆಳೆಗಬೇಕು.

**ಈ) ಕೆಳಗಿನ ಪ್ರಶ್ನೆಗಳಿಗೆ ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸಿರಿ :**

1. ನಾವು ಭಾರತ ಮಾತೆಯ ಮಂದಿರದಲ್ಲಿ ಹೇಗೆ ವಿಶಾಲ ಹೃದಯಿಗಳಾಗಿ ಬಾಳಬೇಕು?

**ಉತ್ತರ :** ನಾವು ಭಾರತ ದೇಶವೆಂಬ ದೇಗುಲವನ್ನು ಅಲ್ಲಿರುವ ಭಾರತ ಮಾತೆಯ ರಕ್ಷಣೆಗೆ ಸಾವಿರ ಕಂಬಗಳಂತೆ.ಕೋಟಿ ಸೈನಿಕರಾಗಿ. ಇಡೀ ದೇಶದ ಜೀವನವೇ ನಮ್ಮ ಜೀವನ ಎಂಬ ವಿಶಾಲ ಹೃದಯಿಗಳಾಗಿ ಬಾಳಬೇಕು.

2. ಪ್ರಸ್ತುತ ಪದ್ಯದಲ್ಲಿ ನಿಮಿಗಿಷ್ಟವಾದ ವಿಚಾರವನ್ನು ಮೂರು ವಾಕ್ಯಗಳಲ್ಲಿ ಬರೆಯಿರಿ.

**ಉತ್ತರ :** ಪ್ರಸ್ತುತ ಪದ್ಯದಲ್ಲಿ ಕವಿ ಆನೇಕಲ್ ಕೃಷ್ಣಮೂರ್ತಿ ಕಾಟಿ ಅವರು ಭಾರತವೇ ಒಂದು ದೇಗುಲ .ಅಲ್ಲಿ ಭಾರತ ಮಾತೆ ನೆಲೆಸಿದ್ದಾಳೆ.ಅವಳ ರಕ್ಷಣೆಯನ್ನು ಕೋಟಿ ಸೈನಿಕರಾಗಿ, ದ್ವೇಷ ಅಸೂಯೆ ತೊರೆದು, ಪ್ರೀತಿ ಮಮತೆಯಿಂದ ಎಲ್ಲರಲ್ಲಿ ಮಾನವೀಯತೆಯನ್ನು ಮೆರೆದು ಒಟ್ಟಾಗಿ ವಿಶಾಲ ಹೃದಯಿಗಳಾಗಿ ಬಲಿಷ್ಠ ಭವ್ಯ ಭಾರತ ಕಟ್ಟೋಣ ಎಂಬ ಕವಿಯ ವಿಚಾರ ನನಗಿಷ್ಟವಾಗಿದೆ.

### **ಭಾಷಾಭ್ಯಾಸ**

**ಅ) ಮಾದರಿಯಂತೆ ಈ ಪದ್ಯದಲ್ಲಿ ಬರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ :**

ಮಾದರಿ : ಕಂಬಗಳಾಗೋಣ	-	ಸೈನಿಕರಾಗೋಣ
ಹಂಚೋಣ	-	ಮೆರೆಯೋಣ
ನಲಿಯೋಣ	-	ಬೆಳೆಸೋಣ

ಬೆಳಗೋಣ - ಬಿತ್ತೋಣ

ತೊರೆಯೋಣ - ಕಟ್ಟೋಣ

**ಆ) ಮೊದಲೆರಡು ಪದಗಳಿಗೆ ಸಂಬಂಧ ಸಂಬಂಧ ಕಲ್ಪಿಸಲಾಗಿದೆ.ಅಂತೆಯೆ ಮೂರನೆಯ ಪದಕ್ಕೆ ಹೊಂದುವ ಪದ ಬರೆಯಿರಿ :**

1. ಭಾರತ : ದೇಶ ; ಕರ್ನಾಟಕ : ರಾಜ್ಯ
2. ದೇಶದ ರಕ್ಷಕ : ಸೈನಿಕ ; ಉಳುಮೆ ಮಾಡುವವ : ರೈತ
3. ಸ್ವಾಭಿಮಾನ : ನಾಲ್ಕು ಅಕ್ಷರದ ಪದ ; ಸಮತೆ : ಮೂರು ಅಕ್ಷರದ ಪದ

**ಇ) ಸ್ವಂತ ವಾಕ್ಯದಲ್ಲಿ ಬರೆಯಿರಿ :**

1. ಸ್ವಾಭಿಮಾನ : ಕನ್ನಡ ನಾಡಿನ ಜನರು ಸ್ವಾಭಿಮಾನಿಯುಳ್ಳವರು.
2. ಮಮತೆ : ತಾಯಿ ತನ್ನ ಮಗುವನ್ನು ಪ್ರೀತಿ ಮಮತೆಯಿಂದ ಬೆಳೆಸುತ್ತಾಳೆ.
3. ದೀಪ : ನಾವು ಪ್ರತಿನಿತ್ಯ ದೇವರಿಗೆ ದೀಪ ಬೆಳಗುತ್ತೇವೆ.
4. ಸಾಧನೆ : ಕನ್ನಡ ನಾಡು ಅನೇಕ ಸಾಧನೆ ಮಾಡಿದ ಸಾಧಕರಿಂದ ಕೂಡಿದೆ.

### **ಭಾಷಾ ಚಟುವಟಿಕೆ**

**1. ಈ ಕೆಳಕಂಡ ಪದಗಳಿಗೆ ' ಆಗೋಣ ' ಪದವನ್ನು ಸೇರಿಸಿ, ಹೊಸ ಪದಗಳನ್ನು ಬರೆಯಿರಿ :**

**ಮಾದರಿ : ಮರಗಳು + ಆಗೋಣ = ಮರಗಳಾಗೋಣ**

ಗಿಡಗಳು	+	ಆಗೋಣ	=	ಗಿಡಗಳಾಗೋಣ
ವೈದ್ಯರು	+	ಆಗೋಣ	=	ವೈದ್ಯರಾಗೋಣ
ಪಂಡಿತರು	+	ಆಗೋಣ	=	ಪಂಡಿತರಾಗೋಣ
ಶಿಕ್ಷಕರು	+	ಆಗೋಣ	=	ಶಿಕ್ಷಕರಾಗೋಣ
ಸೈನಿಕರು	+	ಆಗೋಣ	=	ಸೈನಿಕರಾಗೋಣ
ಹೃದಯಿಗಳು	+	ಆಗೋಣ	=	ಹೃದಯಿಗಳಾಗೋಣ

